



एक कदम स्वच्छता की ओर



पेंशन निधि विनियामक और विकास प्राधिकरण
Pension Fund Regulatory and Development Authority
A Public awareness initiative on old-age income security

रिटायरमेंट प्लानिंग ಮತ್ತು ಇನ್‌ವೆಸ್ಟ್‌मेंಟ್

ಅಧಿಕೃತ ಪಿಂಚಣಿಪರ್ಷಾಡು ಮೂಲಕ ದೇಶದಾದ್ಯಂತ 13% ನೌಕರರಿಗೆ ಮಾತ್ರವೇ ವ್ಯಾಪ್ತಿಯನ್ನು ಒದಗಿಸುವುದು ಸಾಧ್ಯವಾಗಿದೆ. ಆದ್ದರಿಂದ, ಅನುಕೂಲಕರ ಮತ್ತು ಆರಾಮವಾದ ನಿವೃತ್ತಿಯನ್ನು ಆನಂದಿಸುವುದಕ್ಕಾಗಿ ನೀವು ನಿರಂತರವಾಗಿ ಉಳಿತಾಯ ಮಾಡುವುದು ಮತ್ತು ಹಣ ತೊಡಗಿಸಿಕೊಳ್ಳುವುದು ಅಗತ್ಯವಾಗಿದೆ.

ನಿರಂತರ ಮತ್ತು ವ್ಯವಸ್ಥಿತವಾಗಿ ಹಣ ತೊಡಗಿಸಿಕೊಳ್ಳುವುದು ರಿಟೈರ್‌ಮೆಂಟ್ ಪ್ಲಾನಿಂಗ್‌ನ ಅವಿಭಾಜ್ಯ ಅಂಗವಾಗಿದೆ. ಯಾರೇ ವ್ಯಕ್ತಿಯು ಉತ್ತಮ ಹಣಕಾಸು ಸಾಮರ್ಥ್ಯವನ್ನು ಹೊಂದುವುದಕ್ಕಾಗಿ ಎಷ್ಟು ಬುದ್ಧಿವಂತಿಕೆಯಿಂದ ಮತ್ತು ಸತತವಾಗಿ ತನ್ನ ಹಣವನ್ನು ತೊಡಗಿಸಿಕೊಳ್ಳುತ್ತಾರೆ ಎನ್ನುವುದು ಅತ್ಯಂತ ಪ್ರಾಮುಖ್ಯವಾಗಿದೆ ಎಂಬುದನ್ನು ತಿಳಿದುಕೊಳ್ಳುವುದು ಅಗತ್ಯವಾಗಿರುತ್ತದೆ.

ರಿಟೈರ್‌ಮೆಂಟ್ ಪ್ಲಾನಿಂಗ್‌ಗಾಗಿ ಧೃಢ ನಿರ್ಧಾರ, ಶಿಸ್ತು, ತ್ಯಾಜ್ಯ, ಸತತತೆ ಮತ್ತು ತಾಳ್ಮೆಯ ಅಗತ್ಯವಿರುತ್ತದೆ.

NPS-ಒಂದು ಅಮೂಲ್ಯವಾದ ರಿಟೈರ್‌ಮೆಂಟ್ ಪ್ಲಾನ್

ಉದ್ದೇಶ

ಶಿಸ್ತುಬದ್ಧ ರೀತಿಯಲ್ಲಿ ನಿರಂತರವಾಗಿ ಉಳಿತಾಯ ಮಾಡುವುದು ಹಾಗೂ ಕೆಲಸ-ಬಳಿಕದ ಜೀವನಕ್ಕಾಗಿ ನಿಧಾನವಾಗಿ ಒಂದು ಧನರಾಶಿಯನ್ನು ನಿರ್ಮಿಸುವುದೇ ನಿವೃತ್ತಿಗಾಗಿ NPS ನಲ್ಲಿ ಬಂಡವಾಳ ತೊಡಗಿಸುವ ಮುಖ್ಯ ಉದ್ದೇಶವಾಗಿರುತ್ತದೆ.

ದೀರ್ಘ ಕಾಲಕ್ಕಾಗಿ ಪ್ಲಾನಿಂಗ್ ಮಾಡಬಹುದಾಗಿದೆ

ಬೆಳೆಯಲು ಮತ್ತು ಧನರಾಶಿ ನಿರ್ಮಿಸುವುದಕ್ಕಾಗಿ ಸಾಕಷ್ಟು ಸಮಯ ಒದಗಿಸಲು NPS ಅನ್ನು ರೂಪಿಸಿ ತಯಾರಿಸಲಾಗಿದೆ.

ಅಪಾಯ ತೆಗೆದು ಹಾಕುವುದು

ನೀವು ನಿಮ್ಮ ನಿವೃತ್ತಿ ಬಳಿಕದ ವರ್ಷಕ್ಕಾಗಿ ಉಳಿತಾಯ ಮಾಡುತ್ತಿರುವ ಜೊತೆಯಲ್ಲಿ ಹಗುರವಾದ ಕೆಲವೊಂದು ಅಪಾಯಗಳನ್ನು ಹೊರತುಪಡಿಸಿ ಬೇರೆ ಯಾವುದೇ ಅಪಾಯಗಳು ಬಾರದಂತೆ ಮಾಡುವ ರೀತಿಯಲ್ಲಿ NPS ಅನ್ನು ವಿಶೇಷವಾಗಿ ರೂಪಿಸಿ ತಯಾರಿಸಲಾಗಿದೆ.

ಪ್ರತಿಫಲ ನಿರೀಕ್ಷೆಗಳು

ಯಾವುದೇ ಹಣ ತೊಡಗಿಸಿಕೊಳ್ಳುವಿಕೆಗೆ ಸಿಗುವ ಪ್ರತಿಫಲಗಳೇ ಅಂತಹ ಕಾರ್ಯಕ್ಕೆ ಪ್ರೇರಣೆಯಾಗಿರುತ್ತದೆ. ದೀರ್ಘ ಕಾಲದ ವರೆಗೆ ಹಣ ತೊಡಗಿಸಿಕೊಂಡಲ್ಲಿ ಮಾತ್ರವೇ ನಿಜವಾದ ಪ್ರತಿಫಲಗಳನ್ನು ಪಡೆಯಬಹುದಾಗಿದೆ; ನಿಮ್ಮ ಹಣ ಹೂಡುವಿಕೆ ಅಲ್ಪ ಕಾಲದ್ದಾಗಿದ್ದಲ್ಲಿ, ಪ್ರತಿಫಲಗಳು ಖಚಿತವಾಗಿರುವುದಿಲ್ಲ. NPS ದೀರ್ಘ ಕಾಲೀನ ಉತ್ಪನ್ನವಾಗಿರುವ ಕಾರಣದಿಂದಾಗಿ ಈ ತತ್ವ ಇದಕ್ಕೆ ಅತ್ಯಂತ ಸೂಕ್ತವಾಗಿರುತ್ತದೆ.

ಸಮೀಪದಿಂದ ವೀಕ್ಷಿಸಲಾಗುವುದು

ಎಲ್ಲಾ ಸಮಯಗಳಲ್ಲೂ ನಿಮ್ಮ ಹಿತಾಸಕ್ತಿಗಳನ್ನು ಕಾಪಾಡುವುದಕ್ಕಾಗಿ NPS ಅನ್ವಯ ನಿಮ್ಮ ಹಣ ಹೂಡುವಿಕೆ ಮೇಲೆ ಸತತವಾದ ಮತ್ತು ಸಮೀಪದ ವೀಕ್ಷಣೆಯನ್ನು ಮಾಡಲಾಗುವುದು.



ಒಂದು ದಿನ ನೀವು ಕೂಡಾ ಹೆಮ್ಮರವೊಂದರ ನೆರಳಿನಲ್ಲಿ ಕುಳಿತುಕೊಳ್ಳಬಹುದು ಏಕೆಂದರೆ, ಎಷ್ಟೋ ದಿನಗಳ ಹಿಂದೆ ನೀವೊಂದು ಪುಟ್ಟ ಸಸ್ಯವನ್ನು ನೆಟ್ಟಿರಬಹುದು!!!!



...ಇಂದು ಜನಿಸಿರುವ 100 ಮಿಲಿಯಕ್ಕೂ
ಭಾರತೀಯರು, 80 ವರ್ಷಕ್ಕೂ ಹೆಚ್ಚು
ಕಾಲದ ವರೆಗೆ ಬದುಕಿರಬಹುದು...

NPS ಏಕೆ ಬೇಕು?

- ಉತ್ಪನ್ನ ವೆಚ್ಚ ತೀರಾ ಕಡಿಮೆ
- ವ್ಯಕ್ತಿಗಳು, ನೌಕರರು ಮತ್ತು ಮಾಲಿಕರಿಗಾಗಿ ತೆರಿಗೆ ಪ್ರಯೋಜನಗಳಿವೆ
- ಆಕರ್ಷಕವಾದ ಮಾರುಕಟ್ಟೆ ಆಧಾರಿತ ಪ್ರತಿಫಲಗಳು ಲಭ್ಯವಿದೆ
- ಸುರಕ್ಷಿತ, ಸುಭದ್ರ ಮತ್ತು ಸುಲಭವಾಗಿ ಒಯ್ಯಬಹುದಾಗಿದೆ
- ನುರಿತ ಪೆನ್‌ಶನ್ ಫಂಡ್‌ಗಳ ಮೂಲಕ ವೃತ್ತಿಪರ ರೀತಿಯಲ್ಲಿ ನಿರ್ವಹಿಸಲಾಗುತ್ತದೆ
- ಸಂಸತ್ತಿನ ಕಾನೂನಿನ ಮೂಲಕ ಸ್ಥಾಪಿಸಲಾಗಿರುವ PFRDA ಪ್ರಾಧಿಕಾರದಿಂದ ನಿಯಂತ್ರಿಸಲ್ಪಟ್ಟಿದೆ.

NPS ಎಂದರೇನು?

ಇಂದು ಸಣ್ಣ ಸಣ್ಣ ಮೊತ್ತಗಳನ್ನು ಉಳಿಸುತ್ತಾ, ಜೀವನದ ಎರಡನೇ ಇನ್ನಿಂಗ್‌ಗಾಗಿ ಒಂದು ದೊಡ್ಡ ಧನರಾಶಿ ನಿರ್ಮಿಸುವುದಕ್ಕಾಗಿ ಅತ್ಯಂತ ದಕ್ಷವಾದ, ಟೆಕ್ನಾಲಜಿಯಿಂದ ಚಾಲನೆ ಹೊಂದಿರುವ ಅತ್ಯುತ್ತಮ ವ್ಯವಸ್ಥೆಯಾಗಿದೆ.

ಇದಕ್ಕೆ ಯಾರು ಸೇರಬಹುದು?

ಒಂದು ವೇಳೆ ನೀವು ಈ ಕೆಳಗಿನ ಅರ್ಹತೆ ಹೊಂದಿದ್ದಲ್ಲಿ, ನೀವು ಇದಕ್ಕೆ ಸೇರಬಹುದಾಗಿದೆ ಔ

- ಭಾರತದ ಪ್ರಜೆಯಾಗಿರಬೇಕು: ನಿವಾಸಿ ಅಥವಾ ಅನಿವಾಸಿ, ಯಾರೇ ಆಗಿರಬಹುದು
- ಸೇರುವ ವೇಳೆಯಲ್ಲಿ 18-60 ನಡುವಿನ ಪ್ರಾಯ ಹೊಂದಿರಬೇಕು
- ನೀವು ವೇತನದಲ್ಲಿರುವವರಾಗಿರಬಹುದು ಅಥವಾ ಸ್ವಂತ ಉದ್ಯೋಗಿಯಾಗಿರಬಹುದು.

ನಾನು NPS ಖಾತೆಯನ್ನು ಎಲ್ಲಿ ತೆರೆಯಬಹುದು?

PFRDA ಅಧಿಕೃತವಾಗಿ ನೇಮಕ ಮಾಡಿರುವ ಯಾವುದೇ ಪಾಯಿಂಟ್ಸ್ ಆಫ್ ಪ್ರಸೆಂಟ್-ಸರ್ವೀಸ್ ಪ್ರೋವೈಡರ್ (POP-SP) ಬಳಿ ಖಾತೆ ತೆರೆಯಬಹುದಾಗಿದೆ.

NPS ಬಗ್ಗೆ ಇನ್ನಷ್ಟು ತಿಳಿದುಕೊಳ್ಳುವುದಕ್ಕಾಗಿ ಅಥವಾ ನಿಮ್ಮ ಸಮೀಪದಲ್ಲಿರುವ POP-SP ಬಗ್ಗೆ ತಿಳಿದುಕೊಳ್ಳುವುದಕ್ಕಾಗಿ ನಮ್ಮ ಶುಲ್ಕ ರಹಿತ ನಂಬರಿಗೆ ಕರೆ ಮಾಡಿ

1800 110 708

OR

SMS NPS to 56677*

*ಮಾನಕ ಶುಲ್ಕಗಳು ಅನ್ವಯವಾಗುತ್ತವೆ

OR

www.pfrda.org.in